




ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಸಹ ಕಂದಾಯ ಅಧಿಕಾರಿಗಳ ಕಛೇರಿ
ಹೂಡಿ ಉಪವಲಯ
ಮಹದೇವಪುರ, ಬೆಂಗಳೂರು-48.
ದಿನಾಂಕ: 14/10/2016.

222 / 2016-17
ಫಂ.ಆರ್: 18 / 2016-17

ಕಾನೂನುಬಾಹಿರ-ಮುನಿಸಿಪಲ್ ಕಾರ್ಪೊರೇಶನ್ ಕಾಯಿದೆ ಅಧಿನಿಯಮ 147ನೇ ಪ್ರಕರಣ ಷೆಡ್ಯೂಲ್ 111 ಭಾಗ 11 ನಿಯಮ (8) ಮತ್ತು (9)ನೇ ಒಳ ಪ್ರಕರಣಗಳ ಮೇರೆಗೆ ವಿಶೇಷ ಸೂಚನಾ ಪತ್ರ:

ವಿಷಯ: ಹೂಡಿ ಗ್ರಾಮದ ಖಾತ ನಂ. 222, 223, 224 ಮತ್ತು 225 ರ ವಿಸ್ತೀರ್ಣ,
18000 ಚ.ಅಡಿಗಳ ಖಾತಗಳನ್ನು ಒಂದುಗೂಡಿಸುವ ಕೋರಿ.

ಉಲ್ಲೇಖ: 1) ಕಂದಾಯ ಅಧಿಕಾರಿಗಳ ಕಛೇರಿ ಆದೇಶ ಸಂಖ್ಯೆ: 368/16-17, ದಿ: 03/08/2016.
2) ತಮ್ಮ ಅರ್ಜಿ ದಿನಾಂಕ: 25/08/2016.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಹೂಡಿ ಉಪವಲಯ, ಹೂಡಿ ಗ್ರಾಮದ ಖಾತ ನಂ. 222/307/103/17ರ ವಿಸ್ತೀರ್ಣ 90 * 50 ಚ.ಅಡಿ, ಖಾತ ನಂ. 223/308/103/18ರ ವಿಸ್ತೀರ್ಣ 90 * 50 ಚ.ಅಡಿ, ಖಾತ ನಂ. 224/309/103/19ರ ವಿಸ್ತೀರ್ಣ 90 * 50 ಚ.ಅಡಿ ಹಾಗೂ ಖಾತ ನಂ. 225/310/103/20ರ ವಿಸ್ತೀರ್ಣ 90 * 50 ಚ.ಅಡಿಗಳು ಶ್ರೀ ಬಿ ನಿರಂಜನ್ ಕುಮಾರ್, ಬಾಲಕೃಷ್ಣನ್ ನಾಯರ್ ಮುಲ್ಲಚೇರಿ, ರಾಮಚೇರತ್ ರವರುಗಳು ದಿನಾಂಕ: 25/08/2016 ರಂದು ಸಲ್ಲಿಸಿದ ಅರ್ಜಿ ಬಗ್ಗೆ ಮಾನ್ಯ ಜಂಟಿ ಆಯುಕ್ತರು (ಮಹದೇವಪುರ ವಲಯ) ರವರು ಮೇಲ್ಕಂಡ ಸ್ವತ್ತುಗಳ ಖಾತ ಒಂದುಗೂಡಿಸುವಿಕೆ ಬಗ್ಗೆ ಆಸ್ತಿ ತೆರಿಗೆ ದಿನಾಂಕ: 01-04-2016 ರಿಂದ ಜಾರಿಗೆ ಬರುವಂತೆ ನಿರ್ಧರಿಸಿ ಕಳುಹಿಸಿದಂತೆ ಅನುಮೋದಿಸಿರುತ್ತಾರೆ.

ಹೂಡಿ ಗ್ರಾಮದ ಖಾತ ನಂ. 222/307/103/17 ರ ವಿಸ್ತೀರ್ಣ 90 * 50 ಚ.ಅಡಿ, ಖಾತ ನಂ. 223/308/103/18ರ ವಿಸ್ತೀರ್ಣ 90 * 50 ಚ.ಅಡಿ, ಖಾತ ನಂ. 224/309/103/19ರ ವಿಸ್ತೀರ್ಣ 90 * 50 ಚ.ಅಡಿ ಹಾಗೂ ಖಾತ ನಂ. 225/310/103/20ರ ವಿಸ್ತೀರ್ಣ 90 * 50 ಚ.ಅಡಿಗಳು ಶ್ರೀ ಬಿ ನಿರಂಜನ್ ಕುಮಾರ್, ಬಾಲಕೃಷ್ಣನ್ ನಾಯರ್ ಮುಲ್ಲಚೇರಿ, ರಾಮಚೇರತ್ ರವರುಗಳು ಸ್ವತ್ತುಗಳ ಖಾತ ಒಂದುಗೂಡಿಸಲು ಕೋರಿ "Amalgamation Deed" ರಿ ನಂ. 1744/2016-17, ದಿನಾಂಕ: 29/06/2016 ಆಧಾರದಂತೆ ಈ ಮೇಲ್ಕಂಡ ಖಾತಗಳನ್ನು ಮುನಿಸಿಪಲ್ ಸಂಖ್ಯೆ 222/307/103/17 ರಲ್ಲಿ ಒಂದುಗೂಡಿಸಿ, ಒಟ್ಟು ವಿಸ್ತೀರ್ಣ 18,000 ಚ.ಅಡಿಗಳು ಆಗುವುದೆಂದು ತಿಳಿಸಿ, ಸಾಲು 2016-17ನೇ ಸಾಲಿಗೆ ವಾರ್ಷಿಕ ಮೌಲ್ಯ ರೂ. 36,000/-, ಆಸ್ತಿ ತೆರಿಗೆ ರೂ. 7200/- ಉಪಕರಗಳು 1728/-, ಒಟ್ಟು ರೂ. 8928/- ರೂ. ಗಳಾಗುವುದೆಂದು ತಿಳಿಸಿ ಶ್ರೀ ಬಿ ನಿರಂಜನ್ ಕುಮಾರ್, ಬಾಲಕೃಷ್ಣನ್ ನಾಯರ್ ಮುಲ್ಲಚೇರಿ, ರಾಮಚೇರತ್ ರವರುಗಳ ಹೆಸರಿಗೆ ಖಾತೆಯನ್ನು ಒಂದುಗೂಡಿಸಲಾಗಿರುತ್ತದೆ.

ಹೂಡಿ ಗ್ರಾಮದ ಖಾತ ನಂ. 223/308/103/18ರ, ಖಾತ ನಂ. 224/309/103/19 ಹಾಗೂ ಖಾತ ನಂ. 225/310/103/20ರ ಸ್ವತ್ತುಗಳನ್ನು ಹೂಡಿ ಗ್ರಾಮದ ಖಾತಾ ಪಹಿಯಲ್ಲಿ ರದ್ದುಗೊಳಿಸಲಾಗಿರುತ್ತದೆ.

ಮೇಲ್ಕಂಡ ನಿರ್ಧರಿಸಿರುವ ಕಂದಾಯವನ್ನು ಈ ತಿಳುವಳಿಕೆ ಪತ್ರ ಸ್ವೀಕರಿಸಿದ 15 ದಿವಸಗಳೊಳಗಾಗಿ ಪಾವತಿಸತಕ್ಕದ್ದು.

R. Baravale
ಸಹ ಕಂದಾಯ ಅಧಿಕಾರಿ
ಹೂಡಿ ಉಪವಲಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
14/11/16 ಬೆಂಗಳೂರು-4860 048

ಪ್ರತಿಯನ್ನು:-

1. ಶ್ರೀ ಬಿ ನಿರಂಜನ್ ಕುಮಾರ್, ಬಾಲಕೃಷ್ಣನ್ ನಾಯರ್ ಮುಲ್ಲಚೇರಿ, ರಾಮಚೇರತ್, ಹೂಡಿ, ಬೆಂಗಳೂರು-560048.
2. ಕಂದಾಯ ಪರಿಶೀಕ್ಷಕರು.
3. ಕಛೇರಿ ಪ್ರತಿ.



Bruhat Bengaluru Mahanagara Palike

Office of Assistant Revenue Officer Hoody Mahadevapura Zone

Receipt
(General Purpose)
[para 22(1)]

Receipt Number : RE-ifms376-Misc 7002791 DDO : ddo376 Assistant Revenue Officer Hoody Mahadevapura Zone
Receipt Date : 14-Nov-2016 Ward : 054 Hudi
Reference : / Credited to : Canara Bank, Bangalore City Corpn. E.C. (Cor) (CNRB0008401) - 8401132000019 (Misc)

Received the sum of Rs. 625.00 (Six Hundred Twenty Five) from

Sri/Smt Ramchirath, B Niranjana Kumar, Balakrishnan Nair Mullacheri
SI no 222, New no 307/103/17, Hoodi
Bengaluru 560048


towards the following -

Sl No	Name	Misc.	Amount	Remarks
1	R0131 Khata certificate and Extract Fee		125.00	
2	R0135 Khata transfer Fees		500.00	
Total			625	

Amount received as :

Sl No	Type	Bank	Chq/DD No.	Chq/DD Dt.	Amount
1	DD	Punjab National Bank, Punjab National Bank (Pnb).	414962	14-Nov-2016	625.00

for Bruhat Bengaluru Mahanagara Palike
Assistant Revenue Officer
Hoody Mahadevapura Zone



ವಾರ್ಡ್ ಸಂಖ್ಯೆ
No.:DA

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ Bruhat Bangalore Mahanagara Palike

ಆಯುಕ್ತರವರ ಕಛೇರಿ
Office of the Commissioner,

ಕಂದಾಯ ಇಲಾಖೆ.....ಶೃದ್ಧಿ ಬುಡ್ಡೆ.....ವಲಯ,
Revenue Department.....Range
ಬೆಂಗಳೂರು, ದಿನಾಂಕ : 14/11/16
Bangalore, Date :

ಪ್ರಮಾಣ ಪತ್ರ / CERTIFICATE

ಬೆಂಗಳೂರಿನಲ್ಲಿ.....ಶೃದ್ಧಿ ಬುಡ್ಡೆ.....ವಿಭಾಗದಲ್ಲಿ.....ಶೃದ್ಧಿ
ಇರುವ ಕ್ರೆಡೆಟ್ ನಂ. 367/103/17 ನಯ ಸಂಖ್ಯೆಯು ಆಸ್ತಿ ಖಾತೆಯ ಈ ಕಛೇರಿಯ ದಾಖಲೆ ಪುಸ್ತಕದಲ್ಲಿ

ಶ್ರೀ/ಶ್ರೀಮತಿ.....ರಾಂ ಬಿ.ಶೆಟ್ಟರ್.....ಇವರ ಹೆಸರಿನಲ್ಲಿ ಇರುತ್ತದೆ.

Certified that the Khatha of Property No. 367/103/17 ನಯ ಸಂಖ್ಯೆಯು ಆಸ್ತಿ ಖಾತೆಯ ಈ ಕಛೇರಿಯ ದಾಖಲೆ ಪುಸ್ತಕದಲ್ಲಿ

in.....

Ward No.....Bangalore, Stands in the name of

Sri / Smt.....

in the register of this office

R. Baravallam
ಸಹ ಕಾರ್ಯದರ್ಶಿ ಅಧಿಕಾರಿ
(ಹೂಡು..ಉಪವಲಯ..)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
Assistant Revenue Office
ಬೆಂಗಳೂರು - 560 048

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
Bruhat Bangalore Mahanagara Palike

ಗೆ/To,

ಶ್ರೀ/ಶ್ರೀಮತಿ/.....ರಾಂ ಬಿ.ಶೆಟ್ಟರ್.....

Sri/Smt......ಶೃದ್ಧಿ ಬುಡ್ಡೆ.....

H

[illegible]

ॐ नमो भगवते वासुदेवाय


9/11/21
Cap

R. Braund
ಸಹ ಕೆಲಸದ ಅಧಿಕಾರಿ

ಸರ್ವಾಶ್ರಮೇಶ್ವರಂ ಶರಣಮಾರ್ಜಯೇ

ಬೆಂಗಳೂರು ಮುಖಾಂತರವೂ.....

ಬೃಹತ್ ಬಿಂಗ್ಲೋಯ್ ಮಹಾಕವಿ ರಾಜೇಶ್ವರಿ



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - ಶಂಕಾರಯ ಇಲಾಖೆ

BRUHAT BENGALURU MAHANAGARA PALIKE - REVENUE DEPARTMENT

SAS Base Application No: 1601141586

2016-2017	ಅರ್ಜಿ ಸಂಖ್ಯೆ Application No :	1601141586	ಆಯ್ಕೆ ಮಾಡಿದ ವಾರ್ಡ್ ಸಂಖ್ಯೆ ಮತ್ತು ಹೆಸರು Ward No & Name	54- Hoodi	ಪಾವತಿಸಿದ ಸ್ಥಳ : Payment Location :	PayU
-----------	----------------------------------	------------	---	-----------	---------------------------------------	------

ಆಸ್ತಿ ತರಿಗೆ ರಸೀತಿ PROPERTY TAX RECEIPT (ಎಂ.ಎ.ಆರ್. 31ಎ ನಿಯಮ 73 M.A.R. 31A Rule 73)

ರಸೀದಿ ಸಂಖ್ಯೆ Receipt No.	16171711479	ದಿನಾಂಕ: Date:	27-12-2016	ವಸತಿ ವಲಯ ವರ್ಗೀಕರಣ Residential zone classification declared by tax payer	E	ವಸತಿಯೇತರ ವಲಯ ವರ್ಗೀಕರಣ Non Residential zone classification declared by tax payer				
ಮಾಲೀಕರ ಹೆಸರು : Owner's Name :	RAM CHEERATH, B NIRANJAN KUMAR, BALAKRISHNAN NAIR MULLACHERI	ಸ್ಥಳೀಯ ವಿಳಾಸ: Property Address :	KATHA NO 307/103/17, SL NO 222 Hoodi Main Road, VIJAYA VIHARA LAYOUT, KODIGEHALI MAIN ROAD, K R PURAM HOBLI, BANGALORE-560048	Old PID No / Khatha / Survey No :	222/307/103/17					
Mode of payment Online / Cheque / DD / PO / Cash	5964198766	ಪಾವತಿ ವಿವರ Payment Details:	Full Payment	ಪಾವತಿ ವ್ಯವಹಾರ ಸಂಖ್ಯೆ Payment Transaction Number :	220774105416					
1	2	3	4	5	6	7	8	9	10	11
ತರಿಗೆ ಪಾವತಿ ವರ್ಷ Tax Paid Year :	ಅಸ್ತಿ ತರಿಗೆ Property Tax	ಉಪಕರಣಗಳು Cesses	ಒಟ್ಟು ತರಿಗೆ Total Tax	ರಿಬಾಯಿತಿ Rebate	ದಂಡ Penalty	ಬಡ್ಡಿ Interest	ಫೆನ್ ಟ್ಯಾಕ್ಸ್ ಉಪಕರಣ SWM Cess	ಮುಂಗಡ ಪಾವತಿ Advance Paid	ನೆಟ್ ಟರಿಗೆ ಮೊತ್ತ Net Tax	ಪಾವತಿಸಲಾದ ಒಟ್ಟು ತರಿಗೆ ಮೊತ್ತ Total Tax Paid
2016-2017	5184.00	1244.16	6428.16	0.00	100.00	449.97	0.00	0.00	6978.00	6978.00

Amount in Words : Rupees Six Thousand Nine Hundred And Seventy Eight only

Please Note : This payment is accepted subject to verification of accounts. If payment instrument is dishonored, then action as per Negotiable Instruments Act will be initiated. Further this payment is accepted subject to verification of the property by the BBMP. If the above declaration made under SAS is found to be false action as per KMC Act will be initiated. If the tax-reassessed is more than 5 % than the tax remitted under self-declaration, the evaded tax shall be payable together with a penalty not less than twice the tax payable along with interest for the difference amount payable calculated @ 24% p.a.

Terms and conditions : This computation of property tax capping the increase to 20%-25% is subject to verification of property and verification of previous property tax returns filed. The tax payer is liable to pay the balance property tax as per rules in all cases of discrepancies.

This is a computer generated receipt and does not require a seal and signature.

